



ಮಾತೃ [] [] [] [] [] [] ನಗದು [] ಖಾತೆ ಸಂ. ಇಂದ ವರ್ಗಾವಣೆ [] [] [] [] [] [] [] []

** ಬಿಕ್ಕ ಸಂ. [] [] [] [] [] ದಿನಾಂಕ [] [] [] [] [] ತೆರೆದಿರುವುದು [] [] [] [] [] ಬ್ಯಾಂಕ್, [] [] [] [] [] ಶಾಖೆ

(ಆರಂಭಿಕ ಪಾವತಿ ಮೊತ್ತಕ್ಕೆ ಎಲ್ಲ ಬೆಕುಗಳನ್ನು ಐಡಿಬಿಐ ಬ್ಯಾಂಕ್ ಲಿ - ಗ್ರಾಹಕರ ಹೆಸರು ಪರವಾಗಿ ತೆಗೆಯಬೇಕು) **ಸ್ವಯಂ ಸಹಿ ಬೆಕು ಅನನ್ಯ ಮಾತ್ರ ಸಮ್ಮತಿಸಲಾಗುತ್ತದೆ.

ಉಳಿತಾಯ / ಚಾಲ್ತಿ / ಟರ್ಮ್ ಡೆಪಾಸಿಟ್ ಖಾತೆಯಲ್ಲಿ ಡೆಪಾಸಿಟ್ ಮಾಡಬೇಕಿರುವ ಮೊತ್ತ ₹

ಒದಗಿಸಬೇಕಾದವುಗಳು

☐ ಸ್ಟೇಟ್‌ಮೆಂಟ್ (ಇಮೇಲ್ ಮೂಲಕ ಮಾತ್ರ) ☐ ಪಾಸ್‌ಬುಕ್ ☐ ಚೆಕ್‌ಬುಕ್

*ಇಮೇಲ್ ಮೂಲಕ ಸ್ಟೇಟ್‌ಮೆಂಟ್ ಅನ್ನು ನೀವು ಆಯ್ಕೆ ಮಾಡಿದರೆ, ಅಂದರೆ ಇ-ಸ್ಟೇಟ್‌ಮೆಂಟ್ ಅನ್ನು ಆಯ್ಕೆ ಮಾಡಿದರೆ, ಮುದ್ರಿತ ಸ್ಟೇಟ್‌ಮೆಂಟ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.

ಹೊಸ ಉತ್ಪನ್ನಗಳು/ಕೊಡುಗೆಗಳ ಸಂವಹನ ನಡೆಸಲು ಸಮ್ಮತಿ (ಇಮೇಲ್, ಎಸ್‌ಎಂಎಸ್, ಅಂಚೆ ಮತ್ತು ಟೆಲಿಫ್ಯಾಂಕಿಂಗ್ ಮೂಲಕ): ☐ ಹೌದು ☐ ಇಲ್ಲ

ಬಿಸಿಎಸ್‌ಬಿಐ ಕೋಡ್‌ಗಳ ಪ್ರತಿಯನ್ನು ನೀವು ಸ್ವೀಕರಿಸಿದ್ದೀರಾ (ಬಿಸಿಎಸ್‌ಬಿಐ ಕೋಡ್‌ಗಳ ಪ್ರತಿಯನ್ನು ಒದಗಿಸುವಂತೆ ಸೂಚಿಸಿ)?:

ಚಾನೆಲ್ ಸೇವೆಗಳು

☐ ಇಂಟರ್‌ನೆಟ್ ಬ್ಯಾಂಕಿಂಗ್ ☐ ಮೊಬೈಲ್ ಬ್ಯಾಂಕಿಂಗ್ ☐ ಫೋನ್ ಬ್ಯಾಂಕಿಂಗ್ ☐ ವಾಟ್ಸಾಪ್ ಬ್ಯಾಂಕಿಂಗ್ ☐ ಎಸ್‌ಎಂಎಸ್ ಅಲರ್ಟ್‌ಗಳು ☐ ಇಮೇಲ್ ಅಲರ್ಟ್‌ಗಳು

ಡೆಬಿಟ್ ಕಾರ್ಡ್: ವೀಸಾ ಮಾಸ್ಟರ್ ರುಪೇ ಆಧಾರ್ ಸಕ್ರಿಯಗೊಳಿಸಿದ ಪಾವತಿ ಸಿಸ್ಟಮ್ (ಎಇಪಿಎಸ್)

ಕಾರ್ಡ್‌ನಲ್ಲಿ ಮುದ್ರಿಸಬೇಕಿರುವ ಹೆಸರನ್ನು ದಯವಿಟ್ಟು ಸೂಚಿಸಿ

ಪ್ರಾಥಮಿಕ ಕಾರ್ಡ್

[illegible]

ಆಡ್ ಆನ್ ಕಾರ್ಡ್‌ಗಳು

[illegible][illegible][illegible]

ದಯವಿಟ್ಟು ಗಮನಿಸಿ:

ದಯವಿಟ್ಟು ಗಮನಿಸಿ:

- ಹಂಚು ಬಾಕಿದಾರರಿಂದ ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ದೃಢವಾಗಿ, ಯಾವುದೇ ಬಾಕಿದಾರರ ಅಥವಾ ಯಾವುದೇ ಬಾಕಿದಾರ ಬದುಕುಳಿದವರಿಂದ ಆಗಿದ್ದರೆ ಮಾತ್ರ ಕಾಲ್ಕಳಿಸುವುದಕ್ಕೆ ವ್ಯತಿರಿಕ್ತವಾಗಿ, ಈ ಕೆಳಗೆ ಹಂಚು ಬಾಕಿದಾರಗಳಿಗೆ, ಬಾಕಿಯಲ್ಲಿ ಹೆಸರು ಮೊದಲಿಗೆ ಕಾಣಿಸಿಕೊಳ್ಳುವ ಬಾಕಿ ಯಂಥಹ ಬ್ಯಾಂಕಿಂಗ್ ಉಳಿದುದರಿಂದ ಎಡಿ ಆಯ್ಕೆ ಬಾಕಿ ಬಾಕಿದಾರರಿಗೆ (ಪ್ರಾಥಮಿಕ ಬಾಕಿದಾರರು) ಬದಲಿಸಲಾಗಿದೆ. ಹಂಚು ಬಾಕಿದಾರ ಸೇರಿಕೊಂಡ ಯಾವುದೇ ಹೆಚ್ಚು ಹೆಚ್ಚು ಉಳಿದುದರಿಂದ ಎಡಿ ಮತ್ತೆ ಮಾರ್ಕೆಟರ್ಸ್ (ಗ್ರೇಸ್ಸ್) ವಿತರಿಸಲು ಆಯ್ಕೆಯಾಗುವ ಬ್ಯಾಂಕಿಗೆ ಹಂಚಲಿದೆ. ಇಂಟರ್ನೆಟ್ ಬಾಕಿದಾರರು ಆ ವ್ಯವಸ್ಥೆಗೆ ಅನುಕ್ರಮವಾಗಿ ಮುಕ್ತಿಯಾಗುತ್ತದೆ ಮತ್ತು ಪ್ರಾಥಮಿಕ ಬಾಕಿದಾರರಿಂದ ಐ-ನೆಟ್ ಬ್ಯಾಂಕಿಂಗ್ ನ ಉಳಿಕೆ ಕಿವಾಕುರು ಮಾಡಿದ ನಮೂನೆಯಲ್ಲಿ, ವಿನಂತಿ ತತ್ವ ಸ್ಪಷ್ಟತೆಯನ್ನು ನೀಡುತ್ತಾರೆ. ಇವು ಹಂಚಿಯಾಗಿ ಹಂಚಿದಿರುವ ಯಾವುದೇ ಇಂಟರ್ನೆಟ್ ಬ್ಯಾಂಕಿಂಗ್ ಬಾಕಿದಾರಿಗೆ ಐ-ನೆಟ್ ಬ್ಯಾಂಕಿಂಗ್ ಉಳಿಕೆಯ ಮೂಲಕ (ಅಥವಾ ಲಿವಿಂಗ್ ಕಾಂಟ್ರಿ) ಅಥವಾ ಸಂವಹನದ ಇತರ ಯಾವುದೇ ವಿಧಾನದ ಮೂಲಕ (ಬ್ಯಾಂಕ್ ಗುರುತಿಸಿದ ಮತ್ತು ದೃಢೀಕರಿಸಿದ) ಸ್ವೀಕರಿಸಲಾಗುವ ವಿನಂತಿಯನ್ನು ಹಂಚು ಬಾಕಿದಾರರು ನೀಡಿದರೆ, ಐ-ನೆಟ್ ಬ್ಯಾಂಕಿಂಗ್ ನ ಎಲ್ಲ ಉಳಿಕೆದಾರರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಸ್ವೀಕರಿಸಲಾಗುತ್ತದೆ.
- ಔದಾರ್ಭವ ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟುಗಳ ಮಿತಿಗಳು ಅನ್ವಯಿಸುತ್ತವೆ. ಅಧಿಕ ವಹಿವಾಟು ಮಿತಿಗಳಿಗೆ ಮಿತಿ ವರ್ಧನ ವಿನಂತಿಯನ್ನು ಕಾಪಾಯಿಲ್ಲಿ ಸಲ್ಲಿಸಬೇಕು.
 - ಮಾರ್ಕೆಟ್ ಸೆನ್ಸಿಟಿವಿಟಿ ಲಿವಿಂಗ್ ಮೂಲಕವಾಗಿ ಅನೇಕ ಇಂಟರ್ನೆಟ್ ಬ್ಯಾಂಕಿಂಗ್ ನ ವಹಿವಾಟುಗಳ ಬ್ಯಾಂಕಿಂಗ್ ನ ಎಲ್ಲವನ್ನೂ ಲಿವಿಂಗ್ ಹಿಂತೆಗೆತೆಗೆಯುವ ಪ್ರಾಥಮಿಕ ಬಾಕಿ (ನೀವು ನೀಡಿರುವ ಸ್ವೀಕರಿಸಿದಂತೆ) ಮಾತ್ರ ಪ್ರವೇಶಿಸಬಹುದಾಗಿದೆ.

ಬಾನೆಲ್ ಸೇವೆಗಳು ಮತ್ತು ಅಂತರಾಷ್ಟ್ರೀಯ ಡೆಬಿಟ್ ಹಾಗೂ ಎಟಿಎಂ ಕಾರ್ಡ್ ಗೆ ಫೋಷಣೆ

ಬದಿಗಿಬಿ ಬ್ಯಾಂಕ್ ಡೆಬಿಟ್ ಕಮ್ ಎಟಿಎಂ ಕಾರ್ಡ್ ಅನ್ನು ನಗರ/ನಗರ ವಿತರಣಾ ಇಲಾಖೆ ಬ್ಯಾಂಕ್ ನಾಣು/ನಾಣು ಅಧಿಕಾರ ನೀಡುತ್ತದೆ. ಕಾರ್ಡ್ ನ ವಿತರಣೆ ಮತ್ತು ಬಳಕೆಯು ಕಾಲಕಾಲಕ್ಕೆ ಜಾರಿಯಲ್ಲಿರುವ ನಿಯಮ ಮತ್ತು ಪರಸ್ಪರಗಳಿಗೆ ಒಳಪಟ್ಟಿರುತ್ತದೆ ಮತ್ತು ಅದಕ್ಕೆ ನಾಣು ಬದ್ಧವಾಗಿರುತ್ತದೆ ಎಂದೂ ನಾಣು/ನಾಣು ಅಧಿಕಾರಿರುತ್ತದೆ. ಕಾಲಕಾಲಕ್ಕೆ ನಿಯಮ ಮತ್ತು ಪರಸ್ಪರಗಳನ್ನು ಐದಿಬಿಬಿ ಬ್ಯಾಂಕ್ ತಿದ್ದುಪಡಿ ಮಾಡಬಹುದು ಎಂದು ನಾಣು/ನಾಣು ಸಮಿತಿರುತ್ತದೆ. ವಾರ್ಷಿಕ ಶುಲ್ಕ ಮತ್ತು ಡೆಬಿಟ್ ಕಮ್ ಎಟಿಎಂ ಬಳಕೆಗೆ ಶುಲ್ಕಗಳಿಗೆ ಸಮಾನವಾದ ಮೊತ್ತವನ್ನು ನಗರ/ನಗರ ವ್ಯಾಪಾರಿಯು ಡೆಬಿಟ್ ಮಾಡಲು ಇದಿಬಿಬಿ ಬ್ಯಾಂಕ್ ಅಧಿಕಾರ ನೀಡಲು ನಾಣು/ನಾಣು ಬೇಕಾದಂತಾಗುತ್ತದೆ ಅಧಿಕಾರ ನೀಡುತ್ತದೆ (ಶುಲ್ಕಗಳು/ಫೀಗ್ ವೇಳಾಪಟ್ಟಿಗೆ ಅನುಸಾರವಾಗಿ ಅನ್ವಯಿಸಿದಂತೆ/ತಿದ್ದುಪಡಿ ಮಾಡಿದಂತೆ). ಜಂಟಿ ಖಾತೆಗಳಾದರೂ, ಕಾರ್ಡ್ ಬಳಕೆ ಸೂಚನೆಯು ಜಂಟಿ ಆಗಿರುವುದಿಲ್ಲ.

ಕಾಲಕಾಲಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ವಿನಿಮಯ ನಿರ್ದಿಷ್ಟತೆಗೆ ಅನುಗುಣವಾಗಿ ಕಾರ್ಡ್ ಬಳಕೆಯನ್ನು ಹೆಚ್ಚು ಬಿಟ್ಟುಕೊಡುವುದು/ನಾವು ಅಂಗೀಕರಿಸುತ್ತೇವೆ. ಬಳಸಲಾಗುವ ವಿದೇಶಿ ವಿನಿಮಯವನ್ನು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ 1999ರ ಪ್ರಕಾರ ಪ್ರಾಥಮಿಕ ಪ್ರಯೋಜನ ಮಿತಿಯೊಳಗೆ ಬಳಸುತ್ತೇವೆ ಎಂದು ನಾನು/ನಾವು ದೃಢೀಕರಿಸುತ್ತೇವೆ. ವಿದೇಶಿ ವಿನಿಮಯದ ಬಳಕೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ವಿತರಿಸಿದ ಮಾರ್ಗಸೂಚಿಗಳಿಗೆ ನಾನು/ನಾವು ಬದ್ಧರಾಗಿದ್ದೇವೆ.

ಇದಿಬಿಜಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದು ಮತ್ತು ಡೆಬಿಟ್ ಕಾರ್ಡ್ ಪಡೆದು ಬಳಸುವುದು / ಪೂರ್ಣ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್ / ಇಂಟರ್ನೆಟ್ ಬ್ಯಾಂಕಿಂಗ್ / ಬಿಲ್ ಪಾವತಿ ಸೌಲಭ್ಯ / ಖಾತೆ ಆಲಭ್ಯಗಳು ಸೇರಿದಂತೆ ಅದರ ಅದ್ಭುತ ಸೇವೆಗಳಾದರೆ ವಿವಿಧ ಬಾಣೇ ಸೇವೆಗಳಿಗೆ ಸಂಬಂಧಿಸಿದಂತೆ ನಿಯಮಗಳು ಮತ್ತು ಷರತ್ತುಗಳನ್ನು ನಾನು/ನಾವು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಇದನ್ನು www.ldbi.com ನಲ್ಲೂ ಪ್ರಕಟಿಸಲಾಗಿದೆ. ಬ್ಯಾಂಕ್‌ನ ಹೊಣೆಗಾರಿಕೆಯನ್ನು ಹೊರಗಿಡುವ/ಸಿವಿತಗೊಳಿಸುವುದು ಸೇರಿದಂತೆ ಹೇಳಲಾದ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗುವುದಕ್ಕೆ ನಾನು ನಮ್ಮತುಮ್ಮತುಗಳ ನಡುವೆ ಅಂಗೀಕರಿಸುತ್ತೇನೆ. ಆಯ್ಕೆ ಮಾಡಿದ ಬಾಣೇ ಸೌಲಭ್ಯ ಮೂಲಕ ಖಾತೆ(ಗಳನ್ನು) ಪ್ರವೇಶಿಸಲು ನಾನು/ನಾವು ಅಧಿಕಾರ ನೋಡುತ್ತೇವೆ ಮತ್ತು ಆಯ್ಕೆ ಮಾಡಿದ ಬಾಣೇಗಳಿಗೆ ಅರ್ಜಿದಾರರ ತೆರೆದ ಹೊಸ ಖಾತೆಯನ್ನು ಬಿಡಬಿಡ ಬ್ಯಾಂಕ್‌ಗಳಿಗೆ ಅಧಿಕಾರ ನೀಡುತ್ತೇನೆ.

ಬ್ಯಾಂಕ್ ತನ್ನ ಏಕಪಕ್ಷೀಯ ವಿವೇಚನೆಯ ಮೇರೆಗೆ ನನಗೆ/ನಮಗೆ ಯಾವುದೇ ನೋಟೀಸು ನೀಡದೇ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಯಾವುದೇ ಸೇವೆಗಳನ್ನು ಸ್ವೈತಗೊಳಿಸಬಹುದು ಎಂದು ನಾನು/ನಾವು ಅರ್ಥ ಮಾಡಿಕೊಳ್ಳುತ್ತೇವೆ. ಕಾಲಕಾಲಕ್ಕೆ ಅನ್ವಯಿಸುವ ಸೇವೆ ಶುಲ್ಕಗಳನ್ನು ನನ್ನ ಖಾತೆಯಿಂದ ಬ್ಯಾಂಕ್ ಡೆಬಿಟ್ ಮಾಡಬಹುದು ಎಂದು ನಾನು ಸಮ್ಮತಿಸುತ್ತೇನೆ (ಶುಲ್ಕಗಳು/ಫೀಗಳ ವೇಳಾಪಟ್ಟಿಯ ಪ್ರಕಾರ ಅನ್ವಯಿಸುವ/ತಿದ್ದುಪಡಿ ಮಾಡಿದಂತೆ)

1ನೇ ಅರ್ಜಿದಾರರ ಸಹಿ

2ನೇ ಅರ್ಜಿದಾರರ ಸಹಿ

3ನೇ ಅರ್ಜಿದಾರರ ಸಹಿ

4ನೇ ಅರ್ಜಿದಾರರ ಸಹಿ

ಇತರ ಘೋಷಣೆಗಳು

[illegible]

ನನ್ನ/ನಮ್ಮ ಫಿಕ್ಸ್ಡ್ ಡೆಪಾಸಿಟ್‌ಗಳ ಯುನಿಟ್‌ಗಳನ್ನು ಮುರಿದು ಮೂಲಕ ನನ್ನ ಉಳಿತಾಯ ಖಾತೆಯ ಹಣವನ್ನು ವರ್ಗಾವಣೆ ಮಾಡುವ ಮೂಲಕ ನನ್ನ ಚೆಕ್ ಅನ್ನು ತೆರವುಗೊಳಿಸಿ/ವಿಟ್‌ಡ್ರಾ ಮಾಡಲು ಅನುಮತಿಸಿ (ತೆರಿಗೆ ಉಳಿತಾಯ ಮಾಡುವ ಎಫ್‌ಡಿ ಮತ್ತು ಆರ್‌ಡಿ ಇದ್ದಲ್ಲಿ ಅನ್ವಯಿಸುವುದಿಲ್ಲ).

ವಿಳಾಸ ಬದಲಾವಣೆಯ ಸೂಚನೆ

ಈ ಕೆಳಗೆ ಸಹಿ ಮಾಡಿದ ನಾನು/ನಾವು, ನಿಮ್ಮ ಶಾಖೆಯಲ್ಲಿ ಉಳಿತಾಯ/ಚಾಲ್ತಿ ಖಾತೆಯನ್ನು ತೆರೆಯಲು ಪ್ರಸ್ತಾವಿಸುತ್ತೇವೆ, ಸ್ಥಳಾಂತರ ಅಥವಾ ಯಾವುದೇ ಇತರ ಕಾರಣಕ್ಕೆ ನನ್ನ/ನಮ್ಮ ವಿಳಾಸದಲ್ಲಿ ಯಾವುದೇ ಬದಲಾವಣೆ ಇದ್ದರೆ ವಿಳಾಸ ಸಾಕ್ಷಿಯ ಜೊತೆಗೆ ಹೊಸ ವಿಳಾಸದ ವಿವರಗಳನ್ನು ಬದಲಾವಣೆಯ ಎರಡು ವಾರಗಳೊಳಗೆ ಶಾಖೆಗೆ ಸಲ್ಲಿಸಲಾಗುತ್ತದೆ ಎಂದು ನಾನು/ನಾವು ಈ ಮೂಲಕ ಅಂಗೀಕರಿಸುತ್ತೇವೆ.

☐ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳು (ಯುಇಬಿಟಿ): ಬ್ಯಾಂಕ್‌ನ ವೆಬ್‌ಸೈಟ್ ಹೊಂದಿರುವ ಯುಇಬಿಟಿ ನೀತಿಯನ್ನು ಓದಿ ಮತ್ತು ಅರ್ಥ ಮಾಡಿಕೊಳ್ಳಿ.

ಸಿಕ್ವೆಸ್ಟ್ರೇಷನ್: ಎಂಪ್ಲಾಯ್‌ಮೆಂಟ್ ನೀಡಿದ ವಿವರಗಳ ಜೊತೆಗೆ ಖಾತೆ ತೆರೆಯುವ ಉದ್ದೇಶ / ಸಿಕ್ವೆಸ್ಟ್ರೇಷನ್ ನವೀಕರಣಕ್ಕೆ ಸಿಕ್ವೆಸ್ಟ್ರೇಷನ್ ದಾಖಲೆಯನ್ನು ಡೌನ್‌ಲೋಡ್ ಮಾಡಲು ನಾನು ನನ್ನ ಸಮ್ಮತಿಯನ್ನು ನೀಡುತ್ತೇನೆ.

ಚಾಲ್ತಿ ಖಾತೆ ಉದ್ದೇಶಕ್ಕೆ ನಾನು/ನಾವು ಘೋಷಿಸುವುದೇನೆಂದರೆ

☐ ಯಾವುದೇ ಇತರ ಬ್ಯಾಂಕ್‌ಗಳಲ್ಲಿ ಯಾವುದೇ ಸಾಲ ಸೌಲಭ್ಯಗಳನ್ನು ನಾನು/ನಾವು ಹೊಂದಿಲ್ಲ ☐ ಇತರ ಬ್ಯಾಂಕ್‌ಗಳಲ್ಲಿ ಬಾಲ್ಕಿ ಖಾತೆಗಳ ಸೌಲಭ್ಯವನ್ನು ನಾನು/ನಾವು ಹೊಂದಿದ್ದೇವೆ (ಅಂತಹ ಸೌಲಭ್ಯಗಳ ವಿವರಗಳನ್ನು ದಯವಿಟ್ಟು ವಿವರವಾಗಿ ಪ್ರತ್ಯೇಕವಾಗಿ ಲಗತ್ತಿಸಿ)

[illegible]

ಖಾತೆ ಸಂಖ್ಯೆ	ಸೌಲಭ್ಯ	ಮೊತ್ತ
-------------	--------	-------

--	--	--

☐ ಎಕ ಪ್ರೊಫೈಟರ್‌ಶಿಪ್ ಖಾತೆ (ಫಲಾನುಭವಿ ಮಾಲೀಕರ ಘೋಷಣೆಯನ್ನು ದಯವಿಟ್ಟು ಸಲ್ಲಿಸಿ)

[illegible]

ಹಾಗೂ, ಸಂಸ್ಥೆಯು ಏಕಪ್ರೌಢಶೈಕ್ಷಣಿಕ ಆಗಿ ಈ ಕೆಳಗೆ ಸಹಿ ಮಾಡಿದ ನಾನು ಘೋಷಿಸುತ್ತೇನೆ ಮತ್ತು ಅದರ ಬಾಧ್ಯತೆಗಳಿಗೆ ನಾನು ಏಕಪ್ರಯೋವಾಗಿ ಜವಾಬ್ದಾರಾನ್ವಿತನಾಗುತ್ತೇನೆ. ಸಂಸ್ಥೆಯು ಸಂರಚನೆಯಲ್ಲಿ ಯಾವುದೇ ಬದಲಾವಣೆಯನ್ನು ಒತ್ತಿಹಿಡಿದುಕೊಳ್ಳುವುದಿಲ್ಲವೆಂದು ನಾನು ಘೋಷಿಸುತ್ತೇನೆ. ಸಂಸ್ಥೆಯು ಹೆಸರಿನಲ್ಲಿ, ಇರಬಹುದಾದ ಯಾವುದೇ ಬಾಧ್ಯತೆಗೆ, ಆ ಎಲ್ಲ ಬಾಧ್ಯತೆಗಳನ್ನು ದ್ರವ್ಯೀಕರಿಸುವವರೆಗೆ ನಾನು ಹೊಣೆಗಾರನಾಗುತ್ತೇನೆ.

--	--	--	--

ನನ್ನ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು (ಫೋಷಣೆ)

☐ ನನ್ನ ಖಾತೆಗೆ ನನ್ನ ಆಧಾರ್ ಸಂ. ಅನ್ನು ದಯವಿಟ್ಟು ಲಿಂಕ್ ಮಾಡಿ (ಜಂಟಿ ಖಾತೆಗಳಾಗಿದ್ದರೆ, ಮೊದಲ ಖಾತೆದಾರರ ಆಧಾರ್ ಸಂಖ್ಯೆಯನ್ನು ಮಾತ್ರ ಖಾತೆಗೆ ಲಿಂಕ್ ಮಾಡಬಹುದು ಮತ್ತು ಅವರ ಸಮ್ಮತಿಗಾಗಿ ಇತರ ಎಲ್ಲ ಖಾತೆದಾರರ ಸಹಿಯನ್ನು ಪಡೆಯಲಾಗುತ್ತದೆ) (ಆಧಾರ್ ಪತ್ರ/ಇ-ಆಧಾರ್ ಸಹಿಯ ಸಹಿ ಮಾಡಿದ ಪತ್ನಿಯನ್ನು ಲಗತ್ತಿಸಬೇಕು)

--	--	--	--

1^{ನೇ} ಹೊಂದಾಣಿಕೆ 2^{ನೇ} ಹೊಂದಾಣಿಕೆ 3^{ನೇ} ಹೊಂದಾಣಿಕೆ 4^{ನೇ} ಹೊಂದಾಣಿಕೆ

ಸುವಿಧಾ ಫಿಕ್ಸ್‌ಡ್ ಡೆಪಾಸಿಟ್‌ಗಳು (ಎಫ್‌ಡಿ)

ಡೆಪಾಸಿಟ್ ಅವಧಿ: ದಿನ ತಿಂಗಳು ವರ್ಷ

ಸುವಿಧಾ ಎಫ್‌ಡಿ ಬಟ್ಟಿದರ ಪಾವತಿ: ☐ ಮಾಸಿಕ (ರಿಯಾಯಿತಿ ಆಧಾರಿತ) ☐ ತ್ರೈಮಾಸಿಕ ☐ ವಾರ್ಷಿಕ ☐ ಪಕ್ಕತೆಯಲ್ಲಿ (ಸಂಚಿತ)

ಹಿರಿಯ ನಾಗರಿಕರು: ☐ ಇಲ್ಲ ☐ ಹೌದು (ದಯವಿಟ್ಟು ಸಾಕ್ಷ್ಯ ಲಗತ್ತಿಸಿ)

☐ ಅವಧಿ ಪೂರ್ವ ಮರಳಿಸಲಾಗದ ಎಫ್‌ಡಿ (ಅವಧಿಗೂ ಮೊದಲು ವಿತ್‌ಡಾ ಅನುಮತಿಸಲಾಗುವುದಿಲ್ಲ)

ಟೆಡಿಎಸ್‌ಗೆ (ಅನ್ವಯಿಸುವುದನ್ನು ಗುರುತು ಮಾಡಿ): ☐ ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ - ಪ್ಯಾನ್/ಜೆಬಿಆರ್ ಸಂ. ಅಥವಾ
☐ ತೆರಿಗೆ ಕಡಿತಗೊಳಿಸಬಾರದು - ನಮೂನೆ 15ಬಿ/15 ಎಚ್ ಲಗತ್ತಿಸಲಾಗಿದೆ

ಪಕ್ಕತೆ/ಪಾವತಿ ಸೂಚನೆಗಳು

☐ ಸ್ವಯಂ ನವೀಕರಣ* ಅಸಲು ☐ ಸ್ವಯಂ ನವೀಕರಣ* ಅಸಲು ಮತ್ತು ಬಡ್ಡಿ ☐ ಸ್ವಯಂ ನವೀಕರಣ* ₹	ಅವಧಿಗೆ ಸ್ವಯಂ ನವೀಕರಣ: ವರ್ಷ(ಗಳು) ತಿಂಗಳು(ಗಳು) ದಿನ(ಗಳು) * ಆಗಿನ ಬಡ್ಡಿ ದರಕ್ಕೆ ಅನುಗುಣವಾಗಿ ನವೀಕರಣ ಮಾಡಲಾಗುತ್ತದೆ	☐ ಅಸಲು ಮತ್ತು ಬಡ್ಡಿ ಪಾವತಿಸಿ ☐ ಅಸಲು ಪಾವತಿಸಿ
---	---	---

☐ 1ನೇ ಅರ್ಜಿದಾರರ ಕಾರ್ಯಾಚರಣೆ ಖಾತೆಗೆ ಕ್ರೆಡಿಟ್ ಮಾಡುವ ಮೂಲಕ ಅಥವಾ ☐ ಪೇಆರ್‌ಡರ್ / ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಅಥವಾ ☐ ಇತರ ಬ್ಯಾಂಕ್

ಬ್ಯಾಂಕ್ ಹೆಸರು# ಖಾತೆ ವಿಧ

ಖಾತೆ ಸಂ. ಐಎಫ್‌ಎಸ್‌ಸಿ ಕೋಡ್

#ಐಡಿಬಿಐ ಬ್ಯಾಂಕ್ ಖಾತೆ ಹೊರತುಪಡಿಸಿ, ಒಂದು ರದ್ದಾದ ಚೆಕ್ ಕಡ್ಡಾಯವಾಗಿದೆ.

ಕಾರ್ಪೊರೇಟ್ ಪೇರೋಲ್ ಖಾತೆಗೆ - ಕಾರ್ಪೊರೇಟ್ ಸಂಬಳ ಖಾತೆಗಳಿಗೆ ಮಾತ್ರ ಭರ್ತಿ ಮಾಡಬೇಕು (ಅನ್ವಯಿಸಿದರೆ) -

ಕಾರ್ಪೊರೇಟ್ ಹೆಸರು

ಕಾರ್ಪೊರೇಟ್ ಲೇಬಲ್

ಕಂಪನಿಯ ನಿಯೋಜಿತ ಅಧಿಕಾರಿಯ ಹೆಸರು ಅಧಿಕೃತ ಕಂಪನಿ ಅಧಿಕಾರಿಯ ಸಹಿ

ಅಧಿಕಾರಿಯ ಹುದ್ದೆ

ಮರುಬಟವಾಡೆ ಖಾತೆ: ಹೌದು ☐ ಇಲ್ಲ ☐

ಚಿಪ್ಪಣೆ: ನಗದು ರೂಪದಲ್ಲಿ ಖಾತೆ ತೆರೆಯುವ ಮೊತ್ತವನ್ನು ಐಡಿಬಿಐ ಬ್ಯಾಂಕ್‌ನಲ್ಲಿ (ಮೂಲ ಶಾಖೆ) ಮಾತ್ರ ಡೆಪಾಸಿಟ್ ಮಾಡಬೇಕು.

ಕಂಪನಿ ಮೊಹರು

ಶಾಖೆ ಮುಖ್ಯಸ್ಥರಿಂದ ಪರಿಶೀಲನೆ

ಬ್ಯಾಂಕ್ ಬಳಕೆಗೆ

☐ ಆದ್ಯತೆಯ ಮೇರೆಗೆ ಪ್ರಕ್ರಿಯೆಗೊಳಿಸಬೇಕು ☐ ಗ್ರಾಹಕರ ಐಡಿ ರಚನೆಗೆ ಮಾತ್ರ

- ಈವರೆಗೆ ಬ್ಯಾಂಕ್ ನವೀಕರಿಸಿದ ಕೆವೈಸಿ ಮತ್ತು ಎಎಎಲ್ ನೀತಿ, ಕೆವೈಸಿ ಮತ್ತು ಎಎಎಲ್ ಪ್ರಧಾನ ಸುತ್ತೋಲೆಯ ಎಲ್ಲ ಅಗತ್ಯಗಳಿಗೆ ನಾವು ಬದ್ಧವಾಗಿರುತ್ತೇವೆ.
- ಪ್ರಸ್ತಾವಿತ ಉತ್ಪನ್ನಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಈವರೆಗೆ ವಿತರಿಸಿದ ಬ್ಯಾಂಕ್ ವಿತರಿಸಿದ ಎಲ್ಲ ಅಗತ್ಯಗಳು, ಸುತ್ತೋಲೆಗಳು/ಸೂಚನೆಗಳಿಗೆ ನಾವು ಬದ್ಧವಾಗಿದ್ದೇವೆ.
- ಎಒಎಫ್‌ಗೆ ಸಂಬಂಧಿಸಿದಂತೆ ಈವರೆಗೆ ವಿತರಿಸಿದ ಎಲ್ಲ ಶಾಸನಾತ್ಮಕ, ನಿಯಂತ್ರಕ ಮತ್ತು ಆಂತರಿಕ ಮಾರ್ಗಸೂಚಿಗಳಿಗೆ ಬದ್ಧವಾಗಿದ್ದೇವೆ.
- ಎಲ್ಲ ಅಗತ್ಯ ಕೆವೈಸಿ ದಾಖಲೆಗಳನ್ನು ನಾನು ಪಡೆದಿದ್ದೇನೆ/ಪರಿಶೀಲಿಸಿದ್ದೇನೆ ಎಂದು ನಾನು ಈ ಮೂಲಕ ದೃಢೀಕರಿಸುತ್ತೇನೆ. ಬ್ಯಾಂಕ್‌ನ ಕೆವೈಸಿ ಅಗತ್ಯಕ್ಕೆ ಬದ್ಧವಾಗಲು ದಾಖಲೆಗಳು ಸೂಕ್ತವಾಗಿವೆ ಎಂದು ನಾನು ದೃಢೀಕರಿಸಬಹುದು. ಉಗ್ರ ಸಂಘಟನೆಗಳ ಪಟ್ಟಿ ಮತ್ತು ಭಾರತ ಸರ್ಕಾರದ ಸಲಹೆಗಳು ಮತ್ತು ಬ್ಯಾಂಕ್‌ನ ಮಾರ್ಗಸೂಚಿಗಳನ್ನು ನಾನು ಪರಿಶೀಲಿಸಿದ್ದೇನೆ ಮತ್ತು ಯಾವುದೇ ಎಚ್ಚರಿಕೆ ಸಲಹೆಗಳು/ಕಪ್ಪುಪಟ್ಟಿಯಲ್ಲಿ ಅರ್ಜಿದಾರರನ್ನು ಸೇರಿಸಿಲ್ಲ ಎಂದು ದೃಢೀಕರಿಸುತ್ತೇನೆ. ಇದನ್ನು ಆಧರಿಸಿ ಖಾತೆಯನ್ನು ತೆರೆಯಬಹುದಾಗಿದೆ.

ಶಾಖೆ ಮುಖ್ಯಸ್ಥರು/ಹಂಗಾಮಿ ಶಾಖೆ ಮುಖ್ಯಸ್ಥರ ಹೆಸರು

ದಿನಾಂಕ ಉದ್ಯೋಗಿ ಕೋಡ್ ಶಾಖೆ

ಡಿಎಸ್‌ಟಿ ಕೋಡ್: 1 ಲೇಬಲ್ ಕೋಡ್: 1

ಡಿಎಸ್‌ಟಿ ಕೋಡ್: 2 ಲೇಬಲ್ ಕೋಡ್: 2

ಯುಸಿಬಿಸಿ ಕೋಡ್: ಸಹಿ

ಸ್ಟೀಮ್ ಕೋಡ್ ಬಿಎಸ್‌ಆರ್ ಕೋಡ್:

ವಿಭಾಗದ ಹೆಸರು

ಖಾತೆ ಸಂ.

ಗ್ರಾಹಕರ ಐಡಿ 1

ಗ್ರಾಹಕರ ಐಡಿ 2

ಗ್ರಾಹಕರ ಐಡಿ 3

ಗ್ರಾಹಕರ ಐಡಿ 4

ಅಂಗೀಕಾರ

ಅರ್ಜಿ ನಮೂನೆ ಸಂ.

ಶಾಖೆ ಪ್ರತಿ

ಗ್ರಾಹಕರ ಹೆಸರು

ಸಿಪಿಯು / ಆರ್‌ಪಿಯುಗಳ ಕಳುಹಿಸಿರುವುದು

ಅಂಗೀಕಾರ

ಅರ್ಜಿ ನಮೂನೆ ಸಂ.

ಗ್ರಾಹಕರ ಪ್ರತಿ

(ನಿಮ್ಮ ಗ್ರಾಹಕರ ಐಡಿಯನ್ನು ನೀವು ಪಡೆಯುವವರೆಗೆ ದಯವಿಟ್ಟು ಈ ಸಂಖ್ಯೆಯನ್ನು ಇಟ್ಟುಕೊಳ್ಳಿ)

ಅಂಗೀಕಾರ ದಿನಾಂಕ:

ಬ್ಯಾಂಕ್ ಅಧಿಕಾರಿಯ ಸಹಿ

ನಮೂನೆ ಡಿವಿ 1 - ನಾಮನಿರ್ದೇಶನ ನಮೂನೆ

ಬ್ಯಾಂಕ್ ಠೇವಣಿಗಳಿಗೆ ಸಂಬಂಧಿಸಿದಂತೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಮತ್ತು ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು 1965 ರ ಕಲಂ 2(1) ಅಡಿಯಲ್ಲಿ ನಾಮನಿರ್ದೇಶನ.

ನಾನು/ನಾವು (ಹೆಸರು) (ಹೆಸರು)

ವಿಳಾಸ ವಿಳಾಸ

ಈ ವ್ಯಕ್ತಿಯನ್ನು ನಾಮನಿರ್ದೇಶನ ಮಾಡುತ್ತಿದ್ದು ನನ್ನ/ನಮ್ಮ/ಅಪ್ರಾಪ್ತ ವಯಸ್ಕರ ಮರಣ ಸಂದರ್ಭದಲ್ಲಿ ಖಾತೆ(ಗಳಲ್ಲಿನ) ಠೇವಣಿ ಮೊತ್ತ, ಈ ಕೆಳಗೆ ನೀಡಿದ ವಿವರಗಳನ್ನು ಐಡಿಬಿಐ ಬ್ಯಾಂಕ್ ಲಿಮಿಟೆಡ್ ಶಾಖೆಯು ನೀಡಬಹುದಾಗಿದೆ.

ಠೇವಣಿಯ ರೀತಿ ಖಾತೆ ಸಂ. ಹೆಚ್ಚುವರಿ ವಿವರಗಳು, ಇದ್ದರೆ

ನಾಮನಿರ್ದೇಶಿತರು

ಹೆಸರು

ಅಂಚೆ ವಿಳಾಸ

ನಗರ ರಾಜ್ಯ ಪಿನ್ ಕೋಡ್

ದೇಶ

ಠೇವಣಿದಾರರ ಜೊತೆಗೆ ಸಂಬಂಧ (ಇದ್ದರೆ): ವಯಸ್ಸು(ವರ್ಷಗಳು):

ನಾಮನಿರ್ದೇಶಿತರ ಪೋಷಕರು (ನಾಮನಿರ್ದೇಶಿತರು ಅಪ್ರಾಪ್ತ ವಯಸ್ಕರಾಗಿದ್ದರೆ): ತಂದೆ ತಾಯಿ ನ್ಯಾಯಾಲಯ ನೇಮಿಸಿದ ಪೋಷಕರು ನ್ಯಾಯಾಲಯದಿಂದ ನೇಮಿತ ಸಹಜ ಪೋಷಕ ಇತರ

ಜನ್ಮದಿನಾಂಕ (ನಾಮನಿರ್ದೇಶಿತರು ಅಪ್ರಾಪ್ತರಾಗಿದ್ದರೆ)

*ಈ ದಿನಾಂಕದಂದು ನಾಮನಿರ್ದೇಶಿತರು ಅಪ್ರಾಪ್ತ ವಯಸ್ಕರಾಗಿದ್ದರೆ, ನಾನು/ನಾವು ಶ್ರೀ/ಶ್ರೀಮತಿ/ಕುಮಾರಿ ಇವರನ್ನು ನೇಮಿಸುತ್ತೇನೆ

ಅಂಚೆ ವಿಳಾಸ

ನಗರ ರಾಜ್ಯ ಪಿನ್ ಕೋಡ್

ದೇಶ , ನಾಮನಿರ್ದೇಶಿತರು ಅಪ್ರಾಪ್ತ ವಯಸ್ಕರಾಗಿದ್ದಾಗ ನನ್ನ/ನಮ್ಮ/ಅಪ್ರಾಪ್ತ ವಯಸ್ಕರ ಮರಣ ಸಂಭವಿಸಿದರೆ ನಾಮನಿರ್ದೇಶಿತರ ಪರವಾಗಿ ಖಾತೆಯಲ್ಲಿನ ಠೇವಣಿ ಮೊತ್ತವನ್ನು ಇವರು ಸ್ವೀಕರಿಸಬೇಕು.

ದಯವಿಟ್ಟು ಗಮನಿಸಿ: ಅಟೋ ಸ್ಟಿಪೆಂಡೆಡ್ ಮೂಲಕ ರಚಿಸಿದ ಫಿಕ್ಸ್ಡ್ ಡೆಪಾಸಿಟ್‌ಗಳು ಲಿಂಕ್ ಮಾಡಿದ ಉಳಿತಾಯ/ಚಾಲ್ತಿ ಖಾತೆಯಲ್ಲಿ ಒದಗಿಸಿದ ನಾಮನಿರ್ದೇಶನವನ್ನು ಹೊಂದಿರಬೇಕು.

☐ ನಾಮನಿರ್ದೇಶನ ಸೌಲಭ್ಯವನ್ನು ಪಡೆಯಲು ನಾನು ಬಯಸುವುದಿಲ್ಲ.

1ನೇ ಅರ್ಜಿದಾರರ ಸಹಿ 2ನೇ ಅರ್ಜಿದಾರರ ಸಹಿ 3ನೇ ಅರ್ಜಿದಾರರ ಸಹಿ 4ನೇ ಅರ್ಜಿದಾರರ ಸಹಿ

ಸಾಕ್ಷಿ(ಗಳು)***

ಹೆಸರು ಹೆಸರು

ಸಹಿ*** ಸಹಿ***

ವಿಳಾಸ ವಿಳಾಸ

ಸ್ಮಳ ಸ್ಮಳ

ದಿನಾಂಕ ದಿನಾಂಕ

*ನಾಮನಿರ್ದೇಶಿತರು ಅಪ್ರಾಪ್ತರಾಗಿದ್ದರೆ ಹೊಡೆದುಹಾಕಿ. **ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ಠೇವಣಿ ಮಾಡಿದ್ದರೆ, ಅಪ್ರಾಪ್ತರ ಪರ ವಹಿಸಲು ಕಾನೂನುಬದ್ಧವಾಗಿ ಅಧಿಕಾರ ಇರುವ ವ್ಯಕ್ತಿಯು ನಾಮನಿರ್ದೇಶನಕ್ಕೆ ಸಹಿ ಮಾಡಬೇಕು

**ಹೆಬ್ಬರಳ ಗುರುತಿಗೆ ಇಬ್ಬರು ಸಾಕ್ಷಿಗಳು ಸಹಿ ಮಾಡಬೇಕು.

ನೋಂದಣಿ ಸಂ. (ಬ್ಯಾಂಕ್ ಭರ್ತಿ ಮಾಡಬೇಕು)

ನಾಮನಿರ್ದೇಶನಕ್ಕೆ ಅಂಗೀಕಾರ		
ಇದಕ್ಕೆ ಸಂಬಂಧಿಸಿದ ನಿಮ್ಮ ನಾಮನಿರ್ದೇಶನ ನಮೂನೆ ಡಿವಿ 1 ಅನ್ನು ನಾನು ಅಂಗೀಕರಿಸುತ್ತೇವೆ:		
ಖಾತೆಯ ರೀತಿ	ಖಾತೆ ಸಂಖ್ಯೆ	ಹೆಚ್ಚುವರಿ ವಿವರಗಳು, ಇದ್ದರೆ
ನಮ್ಮಲ್ಲಿ ಹೊಂದಿರುವ _____ ಹೆಸರಿನಲ್ಲಿ.		
ಈ ನಿಟ್ಟಿನಲ್ಲಿ ನಮ್ಮ ಜೊತೆಗಿನ ನಿಮ್ಮ ಎಲ್ಲಾ ಭವಿಷ್ಯದ ಸಂವಹನಗಳಲ್ಲಿ ನಾಮನಿರ್ದೇಶನ ಸಂಖ್ಯೆ _____ ಉಲ್ಲೇಖಿಸಿ.		

ಭಾಗ II (ವೈಯಕ್ತಿಕ ವಿವರಗಳು)

ಭಾಗ II ರಲ್ಲಿ ಪ್ರತಿ ಅರ್ಜಿದಾರರು ಪ್ರತ್ಯೇಕವಾಗಿ ಭರ್ತಿ ಮಾಡಬೇಕು

ಗ್ರಾಹಕರ ವಿಧ	☐ ವೈಯಕ್ತಿಕ	☐ ಪ್ರೌಢಶಾಲಾಶಿಕ್ಷಕ	☐ ಸಿಬ್ಬಂದಿ	☐ ಮಾಜಿ ಸಿಬ್ಬಂದಿ	ಇಬಎನ್	☐ ಇತರ
ಗ್ರಾಹಕರ ಸಂರಚನೆ:	☐ ಪುರುಷ	☐ ಮಹಿಳೆ	☐ ಪ್ರೌಢಶಾಲಾ ಸಂಬಂಧಿತ			
ಹೆಸರು	ಸಂಬೋಧನೆ ಮೊದಲ ಹೆಸರು ಮಧ್ಯದ ಹೆಸರು ಅಡ್ಡ ಹೆಸರು					
	ಜನ್ಮ ದಿನಾಂಕ (ದಿ/ತಿಂ/ವವ)		ಲಿಂಗ M/F/T	ವೈವಾಹಿಕ ಸ್ಥಿತಿ M/S/O	ಮೊದಲ ಅರ್ಜಿದಾರರ ಜೊತೆಗೆ ಸಂಬಂಧ	ತಾಯಿಯ ಮೊದಲ ಅಡ್ಡ ಹೆಸರು
*ಪ್ಯಾನ್/ಜಿಐಆರ್			ಅಥವಾ ☐	ನಮೂನೆ 60 ಲಗತ್ತಿಸುವುದು (ದಯವಿಟ್ಟು ✓)		
ಪಾಸ್‌ಪೋರ್ಟ್ ಸಂ			ವಿತರಿಸಿದ ದಿನಾಂಕ		ಅವಧಿ ಮೀರುವ ದಿನಾಂಕ	
ಪಾಸ್‌ಪೋರ್ಟ್ ವಿವರಗಳು						
ಸಿಕ್ವೆಸಿಆರ್ ಐಡಿ:	ಹೌದು ☐	ಸಿಕ್ವೆಸಿಆರ್ ಸಂ.			ಇಲ್ಲ ☐	
"ಹೌದು" ಎಂದಾದರೆ, ಸಿಕ್ವೆಸಿಆರ್ ಸಂ. ಅನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ / "ಇಲ್ಲ" ಎಂದಾದರೆ, ಸಿಕ್ವೆಸಿಆರ್ ನೋಂದಣಿ ನಮೂನೆಯನ್ನು ಭರ್ತಿ ಮಾಡುವುದು						
ಆಧಾರ್ ರೆಫರೆನ್ಸ್ ಕೀ (ಎಆರ್‌ಕೆ)			ಲಿಂಕ್: ಹೌದು* ☐	ಇಲ್ಲ ☐	*ನೇರ ಪ್ರಯೋಜನ ವರ್ಗಾವಣೆ ಲಿಂಕಿಂಗ್	
ಸಂಸ್ಥೆ ಹೆಸರು (ಎಕ್ಸಕ್ಯುಟಿವ್‌ಶಿಪ್‌ಗೆ)						
ಮೊಬೈಲ್ ಸಂ.			ಕೆಬಿಆರ್‌ಪೋಸ್ಟ್ ಸಂ.			
ಇಮೇಲ್ ಐಡಿ						
ಸಂವಹನ ವಿಳಾಸ						
ಕಟ್ಟಡ / ರಸ್ತೆ ಸಂ.						
ನಗರ/ಪಟ್ಟಣ/ತಾಲೂಕು			ಪ್ರದೇಶ		ಗ್ರಾಮ	
ಜಿಲ್ಲೆ			ರಾಜ್ಯ		ಪಿನ್ ಕೋಡ್	
ದೇಶ			ಫೋನ್ (ಮನೆ)		ಫ್ಯಾಕ್ಸ್ ಸಂ.	
ಪ್ರದೇಶ ಕೋಡ್:	ರಾಜ್ಯ	ಜಿಲ್ಲೆ	ಉಪ ಜಿಲ್ಲೆ (ತಾಲೂಕು)		ಗ್ರಾಮ	
ಶಾಶ್ವತ ವಿಳಾಸ	☐ ಈ ಮೇಲಿನಂತೆ					
ಕಟ್ಟಡ / ರಸ್ತೆ ಸಂ.						
ನಗರ/ಪಟ್ಟಣ/ತಾಲೂಕು			ಪ್ರದೇಶ		ಗ್ರಾಮ	
ಜಿಲ್ಲೆ			ರಾಜ್ಯ		ಪಿನ್ ಕೋಡ್	
ದೇಶ			ಫೋನ್ (ಮನೆ)		ಫ್ಯಾಕ್ಸ್ ಸಂ.	
ಪ್ರಸ್ತುತ ಗ್ರಾಹಕರ ಐಡಿ			ದಯವಿಟ್ಟು ಈ ಮೇಲಿನ ಸಂಪರ್ಕ ವಿವರಗಳು, ವಿಳಾಸ, ಮೊಬೈಲ್/ಫೋನ್ ಸಂ. ಇಮೇಲ್ ಐಡಿ ಇತ್ಯಾದಿಯನ್ನು ದಯವಿಟ್ಟು ಪರಿಷ್ಕರಿಸಿ.			
			ಹೊಸ ಖಾತೆಯಲ್ಲಿ ಮಾತ್ರ ☐ ನನ್ನ/ನಮ್ಮ ಗ್ರಾಹಕರ ಐಡಿ ಅಡಿಯಲ್ಲಿ ಟ್ಯಾಗ್ ಮಾಡಿದ ಎಲ್ಲ ಖಾತೆಗೆ ☐			

ಗ್ರಾಹಕರ ಪ್ರೌಢಶಾಲಾ (ವ್ಯಕ್ತಿಗಳು/ಸ್ವಯಂ ಉದ್ಯೋಗಿಗಳ ಹೆಚ್ಚುವರಿ ಮಾಹಿತಿ)

ನಿವಾಸಿ ಸ್ಥಿತಿ	☐ ನಿವಾಸಿ	☐ ಅನಿವಾಸಿ
ಶಿಕ್ಷಣ	☐ ಅಸಾಕ್ಷರ	☐ ಪದವಿ ಪೂರ್ವ
	☐ ಪದವಿ	☐ ಸ್ನಾತಕೋತ್ತರ ಪದವಿ
	☐ ವೃತ್ತಿಪರ	
ಉದ್ಯೋಗ	☐ ರಾಜ್ಯ ಸರ್ಕಾರದಲ್ಲಿ ಸೇವೆ ☐ ಕೇಂದ್ರ ಸರ್ಕಾರದಲ್ಲಿ ಸೇವೆ ☐ ಸಾರ್ವಜನಿಕ ವಲಯದಲ್ಲಿ (ಪಿಎಸ್‌ಯು) ಸೇವೆ ☐ ರಕ್ಷಣಾ ವಲಯದಲ್ಲಿ ಸೇವೆ ☐ ಖಾಸಗಿ ವಲಯದಲ್ಲಿ ಸೇವೆ ☐ ಸ್ವಯಂ ಉದ್ಯೋಗಿ ವೃತ್ತಿಪರ - ವೈದ್ಯರು / ವೈದ್ಯಕೀಯ ವೃತ್ತಿಪರರು ☐ ಸ್ವಯಂ ಉದ್ಯೋಗಿ ವೃತ್ತಿಪರ - ವಕೀಲರು / ಕಾನೂನು ವೃತ್ತಿ ☐ ಸ್ವಯಂ ಉದ್ಯೋಗಿ ವೃತ್ತಿಪರ - ಸಿಎ/ಐಸಿಡಿಬ್ಲ್ಯೂಎ/ತೆರಿಗೆ/ಹಣಕಾಸು ವೃತ್ತಿಪರ ☐ ಸ್ವಯಂ ಉದ್ಯೋಗಿ ವೃತ್ತಿಪರ - ಇಂಜಿನಿಯರ್ / ತಾಂತ್ರಿಕ ಸಲಹೆಗಾರ ☐ ಕಲಾಕಾರ / ಕರಕುಶಲ ವೃತ್ತಿಪರ ☐ ಪತ್ರಕರ್ತ ☐ ಸ್ವಯಂ ಉದ್ಯೋಗಿ	
	☐ ಇತರ ವೃತ್ತಿಪರ ☐ ಬ್ಯುಸಿನೆಸ್- ಉತ್ಪಾದನೆ / ಉದ್ಯಮಿ ☐ ಬ್ಯುಸಿನೆಸ್-ಸರ್ವಿಸ್ ☐ ಗೃಹಿಣಿ ☐ ವಿದ್ಯಾರ್ಥಿ ☐ ಕಲಾಕಾರ/ಬರಹಗಾರರು ಇತ್ಯಾದಿ ☐ ಕ್ಯಾಪಿಟಲ್ ಮಾರ್ಕೆಟ್ ಮೇಕರ್ ☐ ಬ್ಯುಸಿನೆಸ್- ಟ್ರೇಡಿಂಗ್ ☐ ನಿವೃತ್ತ ☐ ಕೃಷಿ ☐ ಸ್ವಯಂ ಉದ್ಯೋಗಿ-ರಿಯಲ್ ಎಸ್ಟೇಟ್	
ಸೇವೆಯಲ್ಲಿದ್ದರೆ, ಸಂಸ್ಥೆಯ ಹೆಸರು		
ಸ್ವಯಂ ಉದ್ಯೋಗಿಯಾಗಿದ್ದರೆ, ಬ್ಯುಸಿನೆಸ್ ನ ರೀತಿ, ಯಾವಾಗಿನಿಂದ ಬ್ಯುಸಿನೆಸ್ ಮಾಡಲಾಗುತ್ತಿದೆ, ವರ್ಷವನ್ನು ನಿರ್ದಿಷ್ಟಪಡಿಸಿ	☐ ಟ್ರೇಡಿಂಗ್ ☐ ಉತ್ಪಾದನೆ ☐ ಸರ್ವಿಸ್ ☐ ಕೃಷಿ ☐ ರಿಯಲ್ ಎಸ್ಟೇಟ್ ☐ ಚಟುವಟಿಕೆಯ ರೀತಿ _____ (ಕಡ್ಡಾಯ) ಇಂದ (ವರ್ಷಗಳು)	
ಸ್ವಯಂ ಉದ್ಯೋಗಿ ವೃತ್ತಿಪರರಾಗಿದ್ದರೆ	☐ ಸಿಎ ☐ ವೈದ್ಯರು ☐ ವಕೀಲರು ☐ ಸ್ಟಾಕ್ ಬ್ರೋಕರ್ ☐ ಕನ್ಸಲ್ಟೆಂಟ್ ☐ ಚಟುವಟಿಕೆಯ ರೀತಿ _____ (ಕಡ್ಡಾಯ)	
ಆದಾಯದ ಮೂಲ	☐ ಸಂಬಳ ☐ ಬ್ಯುಸಿನೆಸ್ ☐ ಕೃಷಿ ☐ ಆನುವಂಶೀಯ ☐ ಹೂಡಿಕೆ ☐ ಇತರ, ದಯವಿಟ್ಟು ನಿರ್ದಿಷ್ಟಪಡಿಸಿ	

ವಾರ್ಷಿಕ ಆದಾಯ (ಇತ್ತೀಚಿನ ಐಟಿ ರಿಟರ್ನ್ / ನಮೂನೆ 16 / ಸ್ಯಾಲರಿ ಸ್ಲಿಪ್‌ನ ಪ್ರತಿಯನ್ನು ಲಗತ್ತಿಸಿ)	☐ < ₹60,000	☐ ₹60,000 – ₹1 ಲಕ್ಷ	☐ > ₹1 ಲಕ್ಷ – ₹5 ಲಕ್ಷ	☐ > ₹5 ಲಕ್ಷ – ₹15 ಲಕ್ಷ	☐ > ₹15 ಲಕ್ಷ	
ಧರ್ಮ	☐ ಹಿಂದು	☐ ಮುಸ್ಲಿಂ	☐ ಕ್ರಿಶ್ಚಿಯನ್	☐ ಸಿಖ್ಖ	☐ ಇತರೆ, ದಯವಿಟ್ಟು ನಿರ್ದಿಷ್ಟಪಡಿಸಿ	
ವರ್ಗ	☐ ಸಾಮಾನ್ಯ	☐ ಒಬಿಸಿ	☐ ಪ.ಜಾ	☐ ಪ.ಪಂ		
ವಹಿವಾಟು ಪ್ರೊಫೆಲ್. ಅಂದರೆ, ಒಂದು ತಿಂಗಳು / ತ್ರೈಮಾಸಿಕ / ಅರ್ಧವಾರ್ಷಿಕದಲ್ಲಿ ಖಾತೆಯ ಮೂಲಕ ನಡೆಸಬಹುದಾದ ವಹಿವಾಟುಗಳ ಮೌಲ್ಯ. ಹೊಸ ಸಂಸ್ಥೆಯಾಗಿದ್ದರೆ, ಹಿಂದಿನ ತ್ರೈಮಾಸಿಕದ ಸೇಲ್ಸ್ ಟ್ಯಾಕ್ಸ್ ರಿಟರ್ನ್ ಅಥವಾ ಪ್ರಸ್ತಾವಿತ ಮಾರಾಟವನ್ನೂ ಸಮೃದ್ಧಿಪಡಿಸಬಹುದಾಗಿದೆ: ☐ < ₹50,000 ☐ < ₹1,00,000 ☐ < ₹10 ಲಕ್ಷ ☐ < ₹100 ಲಕ್ಷ ☐ > ₹100 ಲಕ್ಷ						
ಶಾಖೆ ಕಚೇರಿಗಳು / ಸಂಬಂಧಿತ ಅಸೋಸಿಯೇಟ್ ಕಛೇರಿಗಳ ವಿವರಗಳು ಮತ್ತು ಅವರ ಬ್ಯುಸಿನೆಸ್ ರೀತಿ						
ವಿದೇಶಿ ಸಹಭಾಗಿತ್ವದ ವಿವರಗಳು, ಇದ್ದರೆ						
ನಿವಾಸ						
☐ ಮಾಲೀಕತ್ವ ☐ ಭೋಗ್ಯ ☐ ಇತರೆ, ದಯವಿಟ್ಟು ನಿರ್ದಿಷ್ಟಪಡಿಸಿ						
ಅಪಾಯದ ಮಟ್ಟ (ಗ್ರಾಹಕರ ಪ್ರೊಫೈಲ್)						
ವರ್ಗ ವಿಭಾಗದ ಮಟ್ಟ						

ಸಹಿ

ನನ್ನ ವೃತ್ತಿ ಜೀವನ

ಕಚೇರಿ ವಿಳಾಸ		ನಗರ		ಪಿನ್	
ಸಂಸ್ಥೆಯ ವಿಧ:	☐ ಸಾರ್ವಜನಿಕ ನಿಯಮಿತ	☐ ಖಾಸಗಿ ನಿಯಮಿತ	☐ ಸಾರ್ವಜನಿಕ ವಲಯ	☐ ಪ್ರೊಫೆಟರಿ	

ನನ್ನ ಕುಟುಂಬ ಮತ್ತು ಸಾಸು

ಬಾಳಸಂಗಾತಿಯ ಹೆಸರು – ಶ್ರೀ / ಶ್ರೀಮತಿ			
ಬಾಳಸಂಗಾತಿಯ ಜನ್ಮ ದಿನಾಂಕ:		ವಿವಾಹ ವಾರ್ಷಿಕೋತ್ಸವ:	
ನನಗೆ ಪ್ರಮುಖವಾದ ಇತರ ದಿನಾಂಕಗಳು:	1. ಸಂದರ್ಭ	ದಿನಾಂಕ	
	2. ಸಂದರ್ಭ	ದಿನಾಂಕ	

ಮಕ್ಕಳ ವಿವರಗಳು:	ಹೆಸರು	M/F/T	ಜನ್ಮ ದಿನಾಂಕ	ವೈವಾಹಿಕ ಸ್ಥಿತಿ (M/S/O)

ನನ್ನ ಬ್ಯಾಂಕಿಂಗ್ ಮತ್ತು ಹಣಕಾಸು

ಐಡಿಬಿಬಿ ಬ್ಯಾಂಕ್ ಜೊತೆಗೆ ನನ್ನ ಸಂಬಂಧಗಳು:	☐ ಉಳಿತಾಯ ಬ್ಯಾಂಕ್ ಖಾತೆ	☐ ಸ್ಟಿರ ರೇವಣಿಗಳು	☐ ಚಾಲ್ತಿ ಖಾತೆ	☐ ವೈಯಕ್ತಿಕ ಸಾಲ	☐ ಮನೆ ಸಾಲ
	☐ ಸಂಬಳ ಖಾತೆ	☐ ಪಿಂಟೆಜ್ ಖಾತೆ	☐ ಡಿಮಾಂಡ್	☐ ಸೆಕ್ಯುರಿಟಿಗಳ ಮೇಲೆ ಸಾಲ	
ಬ್ಯಾಂಕಿಂಗ್ ನನ್ನ ಆದ್ಯತೆಯ ಚಾನೆಲ್‌ಗಳು:	☐ ಎಟಿಎಂ	☐ ಇಂಟರ್ನೆಟ್ ಬ್ಯಾಂಕಿಂಗ್	☐ ಫೋನ್ ಬ್ಯಾಂಕಿಂಗ್	☐ ಮೊಬೈಲ್ ಬ್ಯಾಂಕಿಂಗ್	☐ ಶಾಖೆ ಬ್ಯಾಂಕಿಂಗ್

ಹೂಡಿಕೆಯ ವಿವರಗಳು:													
ವಾರ್ಷಿಕ ಕೌಟುಂಬಿಕ ಆದಾಯ:		ಉಳಿತಾಯ/ಹೂಡಿಕೆ											
ನನ್ನ ಕುಟುಂಬದಲ್ಲಿ ಗಳಿಸುವ ಸದಸ್ಯರ ಸಂ.													
ನನ್ನ ಇತರ ಬ್ಯಾಂಕರ್‌ಗಳು:	1)	2)											
ನನ್ನ ಕ್ರೆಡಿಟ್ ಕಾರ್ಡ್‌ಗಳು:	ಕಾರ್ಡ್‌ಗಳ ಸಂ 1) ವಿತರಿಸಿದವರ ಹೆಸರು	2) ವಿತರಿಸಿದವರ ಹೆಸರು											
ಸಾಲಗಳು:	☐ ಶಿಕ್ಷಣ ಸಾಲ	☐ ಮನೆ ಸಾಲ	☐ ಸ್ವತ್ತಿನ ಮೇಲೆ ಸಾಲ										
ನನ್ನ ವಿಮೆ:	ನನ್ನ ಕಾರು ವಿಮೆ	ನವೀಕರಣಕ್ಕೆ ಬಾಕಿ ದಿನಾಂಕ											
ನನ್ನ ಜೀವ ವಿಮೆ ಕವರ್ /		ವಿಮೆದಾರರು											
ಹಣಕಾಸಿನ ವಿಷಯದಲ್ಲಿ ನನಗೆ ಸಲಹೆ ನೀಡಿದವರು	☐ ಸ್ವಯಂ	☐ ಬಾರ್ಟರ್ಡ್ ಅಕೌಂಟೆಂಟ್	☐ ಹಣಕಾಸು ಸಲಹೆಗಾರರು	☐ ಇತರ ಬ್ಯಾಂಕರ್	☐ ಇತರೆ								
ಪ್ರಸ್ತುತ ಪೋರ್ಟ್‌ಫೋಲಿಯೋ:	ಈಕ್ವಿಟಿ ಮಾರ್ಕೆಟ್‌ಗಳು		%, ಮ್ಯಾಚುವಲ್ ಫಂಡ್‌ಗಳು		%, ಪ್ರಾಪರ್ಟಿ		%, ಬಾಂಡ್‌ಗಳು		%, ಬ್ಯಾಂಕ್ ಏಫ್‌ಡಿ		%, ಇತರೆ		%

ನನ್ನ ಜೀವನ ಶೈಲಿ

ನನಗೆ ಇಷ್ಟವಾಗುವುದು:	☐ ಪ್ರವಾಸ	☐ ರಜೆ ಸಮಯದ ಪ್ರವಾಸ	☐ ಓದುವುದು	☐ ಪಾರ್ಟಿ ಮಾಡುವುದು	☐ ಕ್ರೀಡೆ/ಗೇಮ್ಸ್	☐ ಹೊರಗಡೆ ಆಹಾರ ಸೇವನೆ	☐ ಯೋಗ/ಧ್ಯಾನ	☐ ಶಾಪಿಂಗ್
	☐ ಪ್ರದರ್ಶನ ಕಲೆ	☐ ಫೋಟೋಗ್ರಫಿ	☐ ಕಲೆಕ್ಟಿಂಗ್	☐ ಫೈನ್ ಆರ್ಟ್	☐ ಇತರೆ			
ನಾನು ಚಲಾಯಿಸುವ ವಾಹನ:								
ನನ್ನ ಮೆಚ್ಚಿನ ಆಹಾರ:	☐ ಭಾರತೀಯ	☐ ಚೈನೀಸ್	☐ ಥಾಯ್	☐ ಫ್ರೆಂಚ್	☐ ಇಟಾಲಿಯನ್	☐ ಮೆಕ್ಸಿಕನ್	☐ ಮನೆಯಲ್ಲಿ ತಯಾರಿಸಿದ ಆಹಾರ	
ನನ್ನ ಇಷ್ಟದ ರಜಾ ಪ್ರವಾಸದ ತಾಣ:	☐ ಗುಡ್ಡ ಪ್ರದೇಶ	☐ ಕರಾವಳಿ	☐ ಕ್ಯೂಸ್	☐ ಧಾರ್ಮಿಕ ಪ್ರವಾಸ	☐ ವೈಲ್ಡ್ ಲೈಫ್	☐ ಆರೋಗ್ಯ ರೆಸಾರ್ಟ್‌ಗಳು	☐ ಪೂರ್ವಜರ ಮನೆ	
ನನ್ನ ಇಷ್ಟದ ಸಂಗೀತ:	☐ ಗಾಯನ	☐ ವಾಕ್	☐ ರೀಮಿಕ್ಸ್	☐ ಗರ್ರುಲ್‌ಗಳು	☐ ಪಾಶ್ಚಾತ್ಯ	☐ ಸಾಂಪ್ರದಾಯಿಕ	☐ ಧಾರ್ಮಿಕ	
	☐ ಸಂಗೀತ ಉಪಕರಣ	☐ ಇತರೆ						
ನಾನು ಓದುವ ಪುಸ್ತಕಗಳು/ದಿನಪತ್ರಿಕೆಗಳು:		ನಾನು ಈ ಭಾಷೆಯಲ್ಲಿರುವುದನ್ನು ಓದಲು ಬಯಸುತ್ತೇನೆ						
ಇಷ್ಟದ ವಿಷಯ:	☐ ವ್ಯಕ್ತಿತ್ವ	☐ ಸಾಹಿತ್ಯ	☐ ಇತಿಹಾಸ	☐ ಸ್ಪೋರ್ಟ್‌ದಾಯಕ	☐ ಕಥೆ	☐ ಇತರೆ		
ನಾನು ಸಾಮಾನ್ಯವಾಗಿ ಪ್ರಯಾಣ ಮಾಡುವುದು	☐ ಬ್ಯುಸಿನೆಸ್‌ಗೆ	☐ ಐಷಾರಾಮಕ್ಕಾಗಿ	☐ ಎರಡಕ್ಕೂ					
ನನ್ನ ಇಷ್ಟದ ಏರ್‌ಲೈನ್:	ಭಾರತದೊಳಗೆ		ವಿದೇಶದಲ್ಲಿ					

ವ್ಯಕ್ತಿಯಲ್ಲದ ಸಂಸ್ಥೆಯಾಗಿದ್ದರೆ ಫಲಾನುಭವಿ ಮಾಲೀಕರ ಘೋಷಣೆಗಳು (ಪ್ರೊಪ್ರೈಟರ್‌ಶಿಪ್ ಖಾತೆ)

ಭಾರತ ಸರ್ಕಾರ ವಿತರಿಸಿದ ಮಾರ್ಗಸೂಚಿಗಳ ಪ್ರಕಾರ ಫಲಾನುಭವಿ ಮಾಲೀಕರ ವ್ಯಾಖ್ಯಾನವನ್ನು ನಾವು ಓದಿದ್ದೇವೆ ಮತ್ತು ಅರ್ಥ ಮಾಡಿಕೊಂಡಿದ್ದೇವೆ (ಈ ಕೆಳಗೆ ನೀಡಿದಂತೆ) ಮತ್ತು ಈ ಮುಂದಿನ ವ್ಯಕ್ತಿ / ಸಂಸ್ಥೆಯು ನಮ್ಮ ಸಂಸ್ಥೆಯ ಫಲಾನುಭವಿ ಮಾಲೀಕರಾಗಿದ್ದರೆ ಎಂದು ಈ ಮೂಲಕ ತಿಳಿಸುತ್ತೇವೆ. ನಿಮ್ಮ ದಾಖಲೆಗಳಿಗಾಗಿ ಇಲ್ಲಿ ಹೇಳಲಾದ ಫಲಾನುಭವಿ ಮಾಲೀಕರ ಗುರುತಿನ ವಿವರಗಳನ್ನೂ ನಾವು ಒದಗಿಸುತ್ತೇವೆ.

ಫಲಾನುಭವಿ ಮಾಲೀಕರ ಹೆಸರು

ವಿಳಾಸ

ಫೋನ್ ಸಂಖ್ಯೆ

ಇಮೇಲ್

ಲಗತ್ತಿನ ಪ್ರಕಾರ ಫಲಾನುಭವಿ ಮಾಲೀಕರ ಗುರುತಿನ ಸಾಕ್ಷ್ಯ

ಈ ಮೇಲಿನ ಮಾಹಿತಿಯು ನಿಜವಾಗಿದೆ ಮತ್ತು ಪ್ರಸ್ತಾವಿಸಿದಂತೆ ನಮ್ಮ ಖಾತೆಯನ್ನು ತೆರೆಯಲು ನಾವು ವಿನಂತಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ಫಲಾನುಭವಿ ಮಾಲೀಕರಲ್ಲಿ ಯಾವುದೇ ಬದಲಾವಣೆ ಇದ್ದರೆ ಅದನ್ನು ತಿಳಿಸಲು ನಾವು ಸಮ್ಮತಿಸುತ್ತೇವೆ.

ಇಂತಿ ನಿಮ್ಮ

---ಸಹಿ---

ಐಡಿಬಿಐ ಬ್ಯಾಂಕ್ ಲಿ. _____ ಕಾಖೆ

ಅತ್ಯಂತ ಪ್ರಮುಖ ನಿಯಮಗಳು ಮತ್ತು ಷರತ್ತುಗಳು (ಎಂಐಟಿಎಸ್‌ಗಳು)

ಅರ್ಜಿದಾರರಿಗೆ ಹಸ್ತಾಂತರಿಸಬೇಕಿರುವುದು

ಕಾಖೆಯಲ್ಲಿ ಲಭ್ಯವಿರುವ ಬಿಸಿಎಸ್‌ಬಿಐ ಕೋಡ್‌ಗಳ ಪ್ರತಿಯನ್ನು ದಯವಿಟ್ಟು ಪಡೆಯಿರಿ. ನೀವು ಸಹಿ ಮಾಡಿದ ಸೌಲಭ್ಯದ ಷೆಡ್ಯೂಲ್ (ಎಸ್‌ಒಎಫ್) ಪ್ರತಿಯನ್ನೂ ಉಳಿಸಿಕೊಳ್ಳುವಂತೆ ವಿನಂತಿಸಲಾಗಿದೆ.

ಉಳಿತಾಯ ಬ್ಯಾಂಕ್ ಖಾತೆ ನಿಯಮಗಳು

1. ಎಸ್‌ಬಿ ಖಾತೆಯನ್ನು ಉಳಿತಾಯದ ಉದ್ದೇಶಕ್ಕೆ ತೆರೆಯಬಹುದಾಗಿದೆ ಮತ್ತು ಯಾವುದೇ ವ್ಯಾಪಾರ ವಹಿವಾಟುಗಳನ್ನು ಮಾಡಲು ತೆರೆಯುವಂತಿಲ್ಲ. ಉಳಿತಾಯ ಬ್ಯಾಂಕ್ ಖಾತೆಯ ಉದ್ದೇಶವು ಖಾಸಗಿ ವ್ಯಕ್ತಿಗಳು ತಮ್ಮ ಹಣವನ್ನು ಬ್ಯಾಂಕ್‌ನಲ್ಲಿ ಉಳಿಸಲು ಎಂಬುದಾಗಿದೆ ಮತ್ತು ರೇವಣಿ ಮಾಡಿದ ಹಣದ ಮೇಲೆ ಅವರಿಗೆ ಬಡ್ಡಿಯನ್ನು ಪಡೆಯಲು ಮತ್ತು ಬೇಡಿಕೆಯ ಮೇರೆಗೆ ಕೆಲವು ಸೀಮಿತ ಹಿಂಪಡೆತವನ್ನು ಮಾಡಲು ಅವರಿಗೆ ಅವಕಾಶ ಒದಗಿಸಿಕೊಡುವುದಾಗಿದೆ. ಹೀಗಾಗಿ, ಸಂಸ್ಥೆಗಳು/ಕಂಪನಿಗಳಿಗೆ ಎಸ್‌ಬಿ ಖಾತೆ ತೆರೆಯಲು ಅನುಮತಿಸಲಾಗಿಲ್ಲ. ವಾಣಿಜ್ಯ ರೂಪದ ವಹಿವಾಟುಗಳನ್ನು ಅನುಮತಿಸಲಾಗಿಲ್ಲ. ಉಳಿತಾಯ ಖಾತೆಯನ್ನು ಅನುಮತಿಸದ ಉದ್ದೇಶಕ್ಕೆ ಬಳಸಲಾಗುತ್ತಿದೆ ಅಥವಾ ಅನುಮಾನಾಸ್ಪದ ಅಥವಾ ಅನಪೇಕ್ಷಿತ ರೀತಿಯಲ್ಲಿ ವಹಿವಾಟುಗಳನ್ನು ನಡೆಸುವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಬ್ಯಾಂಕ್‌ಗೆ ಕಂಡುಬಂದರೆ, ಇಂತಹ ಉಳಿತಾಯ ಬ್ಯಾಂಕ್ ಖಾತೆಯನ್ನು ಮುಚ್ಚುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.
2. ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಎಂದಿಗೂ ನಿರ್ವಹಿಸಬೇಕು. ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದೇ ಇದ್ದರೆ, ಕಾಲಕಾಲಕ್ಕೆ ನಿಗದಿಪಡಿಸಿದ ಕುಲುವನ್ನು ವಿಧಿಸಲಾಗುತ್ತದೆ.
3. ಕಾಲಕಾಲಕ್ಕೆ ಅನ್ವಯವಾಗುವ ಖಾತೆ ಮುಕ್ತಾಯ ಕುಲುವನ್ನು ವಸೂಲಿ ಮಾಡಲಾಗುತ್ತದೆ.
4. ದೈನಂದಿನ ಬ್ಯಾಲೆನ್ಸ್ ವಿಧಾನದಲ್ಲಿ ಎಸ್‌ಬಿ ಖಾತೆಯಲ್ಲಿ ನಿರ್ವಹಿಸಿದ ಬ್ಯಾಲೆನ್ಸ್ ಮೇಲೆ ಬಡ್ಡಿಯನ್ನು ಲೆಕ್ಕಾಚಾರ ಮಾಡಲಾಗುತ್ತದೆ ಮತ್ತು ಪ್ರತಿ ಮಾರ್ಚ್ ಮತ್ತು ಸೆಪ್ಟೆಂಬರ್‌ನ ಕೊನೆಯ ಕೆಲಸದ ದಿನದಂದು ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ಪಾವತಿ ಮಾಡಲಾಗುವ ಬಡ್ಡಿ ದರವು ಕಾಲಕಾಲಕ್ಕೆ ಆರ್‌ಬಿಐ ವಿತರಿಸಬಹುದಾದ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ.
5. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಎರಡು ವರ್ಷಗಳವರೆಗೆ ಗ್ರಾಹಕರು ನಡೆಸಿದ ವಹಿವಾಟುಗಳು ಇಲ್ಲದಿದ್ದರೆ ಖಾತೆಯನ್ನು ನಿಷ್ಕ್ರಿಯ / ನಿರ್ವಹಣೆ ಇಲ್ಲದ ಖಾತೆ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್‌ನ ನಿರ್ದಿಷ್ಟ ಮಾರ್ಗಸೂಚಿಗಳ ಪ್ರಕಾರ ಪರಿಷ್ಕರಿಸಿದ ಕೆಪ್‌ಸಿ ದಾಖಲೆಯನ್ನು ಪಡೆದ ನಂತರ ಇಂತಹ ನಿಷ್ಕ್ರಿಯ ಖಾತೆಗಳನ್ನು ಮರು ಆರಂಭ / ಪುನಃಕ್ರೇತನ / ಅನುಮೋದನೆ ಮಾಡಲಾಗುತ್ತದೆ.
6. ಸೇವಾ ಶುಲ್ಕಗಳ ಬದಲಾವಣೆ ಮಾಡುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದ್ದು, ಇದನ್ನು ಬ್ಯಾಂಕ್‌ನ ವೆಬ್‌ಸೈಟ್ ಮತ್ತು/ಅಥವಾ ಕಾಖೆಯ ನೋಟಿಸ್ ಬೋರ್ಡ್‌ನ ಮೂಲಕ ಗ್ರಾಹಕರಿಗೆ ತಿಳಿಸಲಾಗುತ್ತದೆ. ಶುಲ್ಕಗಳ ವೇಳಾಪಟ್ಟಿ, ಅಥವಾ ನಿಯಮ ಮತ್ತು ಷರತ್ತುಗಳಲ್ಲಿನ ಯಾವುದೇ ಬದಲಾವಣೆಗಳನ್ನು 30 ದಿನಗಳ ಮೊದಲೇ ಗ್ರಾಹಕರಿಗೆ ತಿಳಿಸಲಾಗುತ್ತದೆ. ನೋಟಿಸ್ ಅವಧಿಯಲ್ಲಿ ಸೌಲಭ್ಯಗಳಿಗೆ ಶುಲ್ಕಗಳನ್ನು ನೋಟಿಸ್ ಅವಧಿಗೂ ಮೊದಲೇ ತಿಳಿಸಲಾಗುತ್ತದೆ.

ಚಾಲ್ತಿ ಖಾತೆ ನಿಯಮಗಳು

1. ವಹಿವಾಟು ನಡೆಸುವ ಮತ್ತು/ಅಥವಾ ಪ್ರತಿ ದಿನ ದೊಡ್ಡ ಪ್ರಮಾಣದಲ್ಲಿ ವಹಿವಾಟುಗಳನ್ನು ನಡೆಸುವ ಗ್ರಾಹಕರನ್ನು ಚಾಲ್ತಿ ಖಾತೆಯು ಉದ್ದೇಶಿಸಿದೆ.
2. ಚಾಲ್ತಿ ಖಾತೆಗಳಲ್ಲಿ ವಹಿವಾಟುಗಳ ಸಂಖ್ಯೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲ.
3. ಚಾಲ್ತಿ ಖಾತೆಗಳಲ್ಲಿನ ಬ್ಯಾಲೆನ್ಸ್ ಮೇಲೆ ಯಾವುದೇ ಬಡ್ಡಿ ಪಾವತಿ ಮಾಡಲಾಗುವುದಿಲ್ಲ.
4. ಹಿಂದಿನ/ಚಾಲ್ತಿ ಖಾತೆಯಲ್ಲಿ ನಿರ್ವಹಿಸಿದ ಮಾಸಿಕ ಸರಾಸರಿ ಬ್ಯಾಲೆನ್ಸ್ (ಎಂಎಬಿ) ಆಧಾರದಲ್ಲಿ ಪ್ರತಿ ತಿಂಗಳ ಉಚಿತ ಸೌಲಭ್ಯಗಳು ಬದಲಾಗಬಹುದು.

ಚೆಲ್ಲರೆ ಅವಧಿ ರೇವಣಿ ನಿಯಮಗಳು

1. ಹಿರಿಯ ನಾಗರಿಕರು / ಸಿಬ್ಬಂದಿ ಮತ್ತು ನಿವೃತ್ತಿ ಸಿಬ್ಬಂದಿ ಸೇರಿದಂತೆ ಯಾವುದೇ ವರ್ಗದ ರೇವಣಿದಾರರು 15 ದಿನಗಳಿಗೂ ಮೊದಲೇ ಅವಧಿಪೂರ್ವ ಹಿಂಪಡೆತ ಮಾಡಿದರೆ, ಅನ್ವಯಿಸುವ ಬಡ್ಡಿ ದರವನ್ನು ವಿಧಿಸಲಾಗುತ್ತದೆ (ಅವಧಿಪೂರ್ವ ದಂಡವಿಲ್ಲ). ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಟರ್ಮ್ ಡೆಪಾಸಿಟ್‌ನ ಕನಿಷ್ಠ ಅವಧಿಯಾಗಿರುವ 7 ದಿನಗಳಿಗಿಂತ ಕಡಿಮೆ ಅವಧಿಗೆ ರೇವಣಿಯನ್ನು ಇಟ್ಟುಕೊಂಡಿದ್ದರೆ ಯಾವುದೇ ಬಡ್ಡಿ ಪಾವತಿ ಮಾಡಲಾಗುವುದಿಲ್ಲ.
2. ನಿಮ್ಮ ಎಫ್‌ಡಿಗಾಗಿ ಅನ್ವಯಿಸುವ ಬಡ್ಡಿ ದರಗಳು ಚಾಲ್ತಿಯಲ್ಲಿರುವ ಬಡ್ಡಿ ದರಕ್ಕೆ ಅನುಗುಣವಾಗಿರುತ್ತದೆ. ಮಾಸಿಕ ಬಡ್ಡಿ ಪಾವತಿ ಸಂದರ್ಭದಲ್ಲಿ ರಿಯಾಯಿತಿ ದರವನ್ನು ಅನ್ವಯಿಸಲಾಗುತ್ತದೆ.
3. ಅವಧಿಪೂರ್ವ/ಭಾಗಶಃ ಹಿಂಪಡೆತ/ಸ್ವಿಪ್ ಇನ್ ರೇವಣಿಗಳ ಮೇಲಿನ ಬಡ್ಡಿಯನ್ನು ಮೊತ್ತಕ್ಕೆ ಅನ್ವಯಿಸಲಾಗುವ ದರದಲ್ಲಿ ಮತ್ತು ಬ್ಯಾಂಕ್‌ನಲ್ಲಿ ರೇವಣಿ ಇರುವ ಅವಧಿಗೆ ಪಾವತಿ ಮಾಡಲಾಗುತ್ತದೆ (ಒಪ್ಪಂದದ ದರವನ್ನು ವಿಧಿಸಲಾಗುವುದಿಲ್ಲ) ಮತ್ತು 1% ದಂಡವನ್ನು ಕಡಿತಗೊಳಿಸಲಾಗುತ್ತದೆ.
4. ಅವಧಿಪೂರ್ವ/ಭಾಗಶಃ ಹಿಂಪಡೆತ/ಸ್ವಿಪ್ ಇನ್ ಸೌಲಭ್ಯವನ್ನು ಅವಧಿಪೂರ್ವ ಹಿಂಪಡೆಯಲಾಗದ ರೇವಣಿಗಳಿಗೆ ಅನುಮತಿಸಲಾಗುವುದಿಲ್ಲ.

ಪ್ರೋಟಿಂಗ್ ಅವಧಿ ರೇವಣಿ ನಿಯಮಗಳು

1. ನಿಮ್ಮ ಪ್ರೋಟಿಂಗ್ ಅವಧಿ ರೇವಣಿಗೆ ಅನ್ವಯಿಸಲಾಗುವ ಬಡ್ಡಿ ದರವು ಚಾಲ್ತಿಯಲ್ಲಿರುವ ಬಡ್ಡಿ ದರಗಳನ್ನು ಆಧರಿಸಿರುತ್ತದೆ. ಆರ್‌ಬಿಐ ಅನುಗುಣವಾಗಿ ಹಿಂದಿನ ಮೂರು ತಿಂಗಳ 91-ದಿನಗಳ ಟ್ರೆಜರಿ ಬಿಲ್‌ಗಳ ಹರಾಜಿನಲ್ಲಿ ಪಡೆದ ಸರಾಸರಿ ಮೊತ್ತವನ್ನು ಬಡ್ಡಿ ದರವು ಆಧರಿಸಿರುತ್ತದೆ. ಇದನ್ನು ಪ್ರತಿ ತ್ರೈಮಾಸಿಕ ಮರು ನಿಗದಿ ಮಾಡಲಾಗುತ್ತದೆ.
2. ಪ್ರೋಟಿಂಗ್ ದರದ ಸ್ಥಿರ ರೇವಣಿಯು ಒಂದು ವರ್ಷದ ಕನಿಷ್ಠ ಲಾಕ್ ಇನ್ ಅವಧಿಯನ್ನು ಹೊಂದಿರುತ್ತದೆ ಮತ್ತು ಬುಕ್ ಮಾಡಿದ ದಿನಾಂಕದಿಂದ ಒಂದು ವರ್ಷದವರೆಗೆ ಅವಧಿಪೂರ್ವ ವಿತ್‌ಡೌ ಅನ್ನು ಅನುಮತಿಸಲಾಗುವುದಿಲ್ಲ.

ಐಡಿಬಿಐ ಬ್ಯಾಂಕ್ ಈ ಮುಂದಿನ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ

ಉಳಿತಾಯ ಖಾತೆ
•
ಫ್ಲೆಕ್ಸಿ ಬಾಲ್ಕಿ ಖಾತೆ
•
ಸ್ಟಿರ ಮತ್ತು ಫ್ಲೋಟಿಂಗ್ ಅವಧಿ ಠೇವಣಿಗಳು
•
ಮರುಕಳಿಸುವ ಠೇವಣಿಗಳು
•
ಎನ್‌ಆರ್‌ಐ ಸೇವೆಗಳು
•
ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್
•
ಆದ್ಯತೆಯ ಬ್ಯಾಂಕಿಂಗ್
•
ಉಡುಗೊರೆ ಕಾರ್ಡ್
•
ವಿಶ್ವ/ಜಾಗತಿಕ ಕರೆನ್ಸಿ ಕಾರ್ಡ್
•
ಕ್ರೆಡಿಟ್ ಕಾರ್ಡ್

ಮಕ್ಕಳು / ಯುವಕರು / ಮಹಿಳೆಯರು / ನೌಕರರು /
ಹಿರಿಯ ನಾಗರಿಕರಿಗೆ ವಿಶೇಷ ಖಾತೆಗಳು
•
ಬಂಡವಾಳ ಗಳಿಕೆ ಖಾತೆ ಸ್ಕೀಮ್
•
ಬಂಡವಾಳ ಮಾರುಕಟ್ಟೆ ಉತ್ಪನ್ನಗಳು
•
ಮನೆ ಸಾಲ
•
ಶಿಕ್ಷಣ ಸಾಲ
•
ವಾಹನ ಸಾಲ
•
ಸ್ವತ್ತಿನ ಮೇಲೆ ಸಾಲ
•
ಮನೆ ಸಾಲ ಬಡ್ಡಿ ಉಳಿಕೆ
•
ಲಾಕರ್ ಸೌಲಭ್ಯ



ಐಡಿಬಿಐ ಬ್ಯಾಂಕ್ ಲಿಮಿಟೆಡ್, ನೋಂದಾಯಿತ ಕಛೇರಿ: ಐಡಿಬಿಐ ಟವರ್, ಡಬ್ಲ್ಯೂಟಿಸಿ ಕಾಂಪ್ಲೆಕ್ಸ್, ಕಫ್ ಪರೇಡ್, ಮುಂಬೈ - 400 005

ಟೋಲ್ ಫ್ರೀ ಸಂಖ್ಯೆ: 1800-209-4324 / 1800-22-1070, ಟೋಲ್ ಫ್ರೀ ಅಲ್ಲದ ಸಂಖ್ಯೆ: 022-67719100.

ಭೇಟಿ ನೀಡಿ: www.idbibank.in

